

ಓಂ ಶಾಂತಿ, ಬಾಪ್ ದಾದಾ ಅವ್ಯಕ್ತ ಮುರಳಿ 18-09-1969.

(ओम शान्ति, बापदादा. अव्यक्त मुरली 18-09-1969)

ತ್ರೀನೇತ್ರಿ, ತ್ರಿಕಾಲದರ್ಶಿ ಮತ್ತು ತ್ರಿಲೋಕಿನಾಥರಾಗುವ ಯುಕ್ತಿಗಳು

(त्रिनेत्री, त्रिकालदर्शी और त्रिलोकीनाथ बनने की युक्तियाँ)

ಯಾರನ್ನು ನೋಡುತ್ತೀರಿ? ಆಕಾರನನ್ನೋ ಅಥವಾ ಅವ್ಯಕ್ತನನ್ನೋ? ತಮ್ಮ ಅಥವಾ ಬೇರೆಯವರ ಆಕೃತಿಯನ್ನು ನೋಡದೇ ಅವ್ಯಕ್ತನನ್ನು ನೋಡಿದರೆ ಆಕರ್ಷಣಾ ಮೂರ್ತಿಯಾಗುವಿರಿ. ಆಕೃತಿಯನ್ನು ನೋಡಿದರೆ ಆಕರ್ಷಣಾಮೂರ್ತಿ ಆಗುವುದಿಲ್ಲ. ಆಕರ್ಷಣಾಮೂರ್ತಿ ಆಗಬೇಕೆಂದರೆ ಆಕೃತಿಯನ್ನು ನೋಡಬೇಡಿ, ಆಕೃತಿಯಲ್ಲಿರುವ ಆಕರ್ಷಣಾ ರೂಪವನ್ನು ನೋಡುವುದರಿಂದ ತಮ್ಮ ಮತ್ತು ಬೇರೆಯವರ ಬಗ್ಗೆ ಆಕರ್ಷಣೆಯಾಗುವುದು. ಆದ್ದರಿಂದ ಈಗ ಇದೇ ಅವ್ಯಕ್ತ ಸೇವೆ ಉಳಿದಿದೆ. ವ್ಯಕ್ತದಲ್ಲಿ ಏಕೆ ಬರುತ್ತೀರಿ? ಇದರ ಕಾರಣವೇನು? ಅವ್ಯಕ್ತ ಸ್ಥಿತಿಯಲ್ಲಿರುವುದು ಒಳ್ಳೆಯದೆನಿಸುತ್ತದೆ ಆದರೂ ವ್ಯಕ್ತದಲ್ಲಿ ಏಕೆ ಬರುತ್ತೀರಿ? ವ್ಯಕ್ತದಲ್ಲಿ ಬರುವುದರಿಂದಲೇ ವ್ಯರ್ಥ ಸಂಕಲ್ಪಗಳು ಬರುತ್ತವೆ ಮತ್ತು ವ್ಯರ್ಥ ಕರ್ಮಗಳು ಆಗುತ್ತವೆ, ಹಾಗಾದರೆ ವ್ಯಕ್ತದಿಂದ ಅವ್ಯಕ್ತರಾಗಲು ಕಠಿಣವೆನಿಸುತ್ತದೆ ಏಕೆ? ವ್ಯಕ್ತದಲ್ಲಿ ಬೇಗ ಬರುತ್ತೀರಿ, ಅವ್ಯಕ್ತದಲ್ಲಿ ಕಷ್ಟಪಟ್ಟು ಉಳಿಯುತ್ತೀರಿ ಇದರ ಕಾರಣವೇನು? (ಮರೆಯುತ್ತೀರಿ). ಏಕೆ ಮರೆಯುತ್ತೀರಿ? ದೇಹಾಭಿಮಾನ ಏಕೆ ಬರುತ್ತದೆ? ವ್ಯಕ್ತ ಮತ್ತು ಅವ್ಯಕ್ತದ ಅಂತರ ಗೊತ್ತಿದೆ, ಅರಿವಿದೆ, ಅನುಭವವನ್ನೂ ಮಾಡಿದ್ದೀರಿ, ಲಾಭ ಹಾನಿಗಳನ್ನೂ ತಿಳಿದಿದ್ದೀರಿ. ನೆನಪಿನಲ್ಲಿ ಕುಳಿತಾಗ ದೇಹಾಭಿಮಾನದಿಂದ ದೇಹಿ ಅಭಿಮಾನದಲ್ಲಿ ಹೇಗೆ ಸ್ಥಿತರಾಗುತ್ತೀರಿ? ಏನು ಹೇಳುತ್ತೀರಿ? ಬಹಳ ಸಹಜವಾದ ಮಾತಾಗಿದೆ. ತಾವೆಲ್ಲರೂ ಹೇಳಿದ ಮಾತು ಅವೆಲ್ಲವೂ ಪುರುಷಾರ್ಥದ ಮಾತುಗಳಾಗಿವೆ.

ಆದರೆ ತಿಳಿಯುತ್ತಲೂ, ನಂಬುತ್ತಲೂ ದೇಹಾಭಿಮಾನದಲ್ಲಿ ಬರುವ ಕಾರಣವೇ ಆಗಿದೆ ದೇಹದ ಆಕರ್ಷಣೆ. ಈ ಆಕರ್ಷಣೆಯಿಂದ ದೂರ ಹೋಗಲು ಪ್ರಯತ್ನ ಪಡಬೇಕು. ಆಕರ್ಷಿಸುವ ವಸ್ತುವಿದ್ದರೆ ಆ ಆಕರ್ಷಣೆಯಿಂದ ದೂರವಿರಲು ಏನು ಮಾಡಲಾಗುತ್ತದೆ? ಚುಂಬಕದತ್ತ (magnet) ಯಾವುದಾದರೂ ಇಚ್ಛೆಯಿಲ್ಲದಿದ್ದರೂ ಅದರಡೆಗೆ ಆಕರ್ಷಿಸಲ್ಪಡುತ್ತಾರೆ. ಅದರ ಆಕರ್ಷಣೆಯಿಂದ ಯಾರನ್ನಾದರೂ ದೂರ ಮಾಡಬೇಕಾದರೆ ಏನು ಮಾಡುವಿರಿ? ಯಾವುದೇ ವಸ್ತು ಇಚ್ಛೆಯಿಲ್ಲದಿದ್ದರೂ ಆಕರ್ಷಿಸುತ್ತದೆ ಮತ್ತು ತಾವು ಅದರಿಂದ ದೂರ ಮಾಡಲು ಬಯಸುತ್ತಿದ್ದರೆ ಏನು ಮಾಡುವಿರಿ? ಅದನ್ನು ದೂರ ತೆಗೆದುಕೊಂಡು ಹೋಗುವಿರಿ ಅಥವಾ ಎರಡರ ಮಧ್ಯೆ ಆಕರ್ಷಣೆ ಮಾಡದಂತಹ ಯಾವುದಾದರೊಂದು ವಸ್ತುವನ್ನು ಇಡುವಿರಿ. ಇದು ಎರಡು ಪ್ರಕಾರದಿಂದ ಸಾಧ್ಯ. ಒಂದು ದೂರ ತೆಗೆದುಕೊಂಡು ಹೋಗುವುದು ಇಲ್ಲ ಎರಡರ ಮಧ್ಯೆ ಮತ್ತೊಂದು ವಸ್ತುವನ್ನಿಡುವುದರಿಂದ ಅವೆರಡು ದೂರವಾಗುವವು, ಅದೇ ಪ್ರಕಾರ ಈ ದೇಹಾಭಿಮಾನ ಅಥವಾ ವ್ಯಕ್ತಭಾವ ಚುಂಬಕದಂತೆ ಇಚ್ಛೆಯಿಲ್ಲದಿದ್ದರೂ ಅದರ ಪ್ರಭಾವದಲ್ಲಿ ಬರುತ್ತೇವೆ. ಮಧ್ಯದಲ್ಲಿ ಎನಿಡುವಿರಿ? ಸ್ವಯಂ ಮತ್ತು ಸರ್ವ ಶಕ್ತಿವಾನ್ ತಂದೆಯನ್ನು ಪೂರ್ಣರೀತಿ ಅರಿಯಲು ಯಾವ ಅವಶ್ಯಕತೆಯಿದೆ? ಒಂದೇ ಶಬ್ದವಿದೆ. ಸ್ವಯಂ ಮತ್ತು ಸರ್ವಶಕ್ತಿವಾನ್ ತಂದೆಯನ್ನು ಪೂರ್ಣ ಅರಿಯಲು ಸಂಯಮ(ತಾಳ್ಮೆ) ಬೇಕು. ತಾಳ್ಮೆಯನ್ನು ಮರೆತಾಗ ಸ್ವಯಂ ಮತ್ತು ಸರ್ವಶಕ್ತಿವಂತನನ್ನು ಮರೆಯುತ್ತೀರಿ, ಹುಡುಗಾಟಿಕೆಯ ಸಂಸ್ಕಾರವೇಕೆ ಬರುತ್ತದೆ? ಒಂದಲ್ಲ ಒಂದು ಸಂಯಮವನ್ನು(ತಾಳ್ಮೆ) ಮರೆತಿರುತ್ತೀರಿ. ತಾಳ್ಮೆಯೇ ಸ್ವಯಂ ಮತ್ತು ಸರ್ವಶಕ್ತಿವಂತನನ್ನು ಸಮೀಪಕ್ಕೆ ತರುತ್ತದೆ. ತಾಳ್ಮೆಯಲ್ಲಿನ ಕೊರತೆಯಿಂದ ಸರ್ವಶಕ್ತಿವಂತನ ಮಿಲನದಲ್ಲಿ ಕೊರತೆಯಿರುವುದು. ಆದ್ದರಿಂದ ಮಧ್ಯದಲ್ಲಿಯೆ ವಿಷಯವೇ ತಾಳ್ಮೆಯಾಗಿದೆ. ತಾಳ್ಮೆಯನ್ನು ಬಿಟ್ಟಾಗ

ನೆನಪೂ ಬೀಳ್ಕೊಡುತ್ತದೆ. ಒಂದು ವೇಳೆ ಸಂಯಮ ಸರಿಯಾಗಿದ್ದರೆ ಸ್ವಯಂನ ಸ್ಥಿತಿ ಸರಿಯಾಗಿರುತ್ತದೆ ಮತ್ತು ಸ್ವಯಂನ ಸ್ಥಿತಿ ಸರಿಯಾಗಿದ್ದರೆ, ಇನ್ನುಳಿದ ಎಲ್ಲ ಮಾತುಗಳು ಸರಿಯಾಗಿರುತ್ತವೆ. ಈ ದೇಹದ ಆಕರ್ಷಣೆ ಮತ್ತೆ-ಮತ್ತೆ ತನ್ನೆಡೆಗೆ ಆಕರ್ಷಿಸುತ್ತದೆ. ಒಂದು ವೇಳೆ ಮಧ್ಯದಲ್ಲಿ ಈ ಸಂಯಮ (ನಿಯಮ)ವನ್ನು ಇಟ್ಟುಕೊಂಡರೆ ಈ ದೇಹದ ಆಕರ್ಷಣೆ ಆಕರ್ಷಿಸುವುದಿಲ್ಲ. ಇದಕ್ಕಾಗಿ ಮೂರು ಮಾತುಗಳನ್ನು ಗಮನದಲ್ಲಿಟ್ಟುಕೊಳ್ಳಿ. ಸ್ವಯಂನ ನೆನಪು, ಸಂಯಮ(ತಾಳ್ಮೆ) ಮತ್ತು ಸಮಯ. ಈ ಮೂರು ಮಾತುಗಳನ್ನು ನೆನಪಿಟ್ಟುಕೊಂಡರೆ ಏನಾಗುವಿರಿ? ತ್ರಿನೇತ್ರಿ ತ್ರಿಕಾಲದರ್ಶಿ, ತ್ರಿಲೋಕಿನಾಥ ತಮ್ಮೆಲ್ಲರ ಸಂಗಮಯುಗದ ಬಿರುದುಗಳೆಲ್ಲ ಪ್ರಾಪ್ತಿಯಾಗುವವು. ಸ್ವಯಂನನ್ನು ತಿಳಿಯುವುದರಿಂದ ಸರ್ವಶಕ್ತಿವಂತ ತಂದೆಯು ಮಧ್ಯದಲ್ಲಿ ಬರುತ್ತಾರೆ. ಆದ್ದರಿಂದ ಈ ಮೂರು ಮಾತುಗಳ ಕಡೆಗೆ ಗಮನ ಕೊಡಿ.

ಯಾವುದೇ ಚಿತ್ರ(ಶರೀರ) ವನ್ನು ನೋಡಿದಾಗ ಚಿತ್ರದೊಳಗೆ ಇರುವ ಚೈತನ್ಯವನ್ನು ನೋಡಿ ಹಾಗೂ ಆ ಚಿತ್ರದ ಚರಿತ್ರೆಯನ್ನು ನೋಡಿ, ಚೈತನ್ಯ ಮತ್ತು ಚರಿತ್ರೆಯನ್ನು ನೋಡಿದಾಗ ಚರಿತ್ರೆಯ ಕಡೆಗೆ ಗಮನ ಹೋಗುವುದು, ಚಿತ್ರ ಅರ್ಥಾಥ ದೇಹಾಭಿಮಾನ ದೂರವಾಗುವುದು . ಒಬ್ಬೊಬ್ಬರಲ್ಲಿಯೂ ಏನಾದರೂ ಚರಿತ್ರೆಯಿದೆ. ಏಕೆಂದರೆ ಬ್ರಾಹ್ಮಣ ಕುಲಭೂಷಣರೇ ಚರಿತ್ರವಂತರಾಗಿದ್ದಾರೆ. ಕೇವಲ ಒಬ್ಬ ತಂದೆಯ ಚರಿತ್ರೆಯಲ್ಲ. ಆದರೆ ತಂದೆಯ ಜೊತೆಗೆ ಯಾರೆಲ್ಲ ಸಹಯೋಗಿಗಳಾಗಿದ್ದಾರೋ ಅವರ ಪ್ರತಿಯೊಂದು ಕರ್ಮವೂ ಚರಿತ್ರೆಯಾಗಿದೆ. ಆದ್ದರಿಂದ ಚರಿತ್ರೆಯನ್ನು ನೋಡಿ ಮತ್ತು ಚೈತನ್ಯವನ್ನು ಅಥವಾ ವಿಚಿತ್ರವನ್ನು ನೋಡಿ, ವಿಚಿತ್ರ ಮತ್ತು ಚರಿತ್ರ ಎಂಬ ಈ ಎರಡು ಮಾತುಗಳನ್ನು ನೋಡಿದರೆ ಇಚ್ಛೆಯಿಲ್ಲದಿದ್ದರೂ ಆಕರ್ಷಿಸುವಂತಹ ದೇಹದ ಆಕರ್ಷಣೆ ದೂರವಾಗುವುದು. ವರ್ತಮಾನ ಸಮಯ ಇದೇ ಮುಖ್ಯ ಪುರುಷಾರ್ಥವಾಗಬೇಕು, ನಾವು ಬದಲಾಗಿದ್ದೇವೆ ಎಂದು ಹೇಳುವಾಗ ಈ ಎಲ್ಲಾ ಮಾತುಗಳು ಬದಲಾಗಬೇಕು. ಆದರೆ ಮತ್ತೆ ಹಳೆಯ ಸಂಸ್ಕಾರ ಮತ್ತು ಹಳೆಯ ಮಾತುಗಳು ಏಕೆ? ಮೊದಲು ತಮ್ಮ ಈ ಭಾವವನ್ನು ಬದಲಾಯಿಸಿಕೊಳ್ಳಬೇಕು, ಆಗ ಎಲ್ಲ ಮಾತುಗಳು ಬದಲಾವಣೆಯಾಗುವವು. ಆಸಕ್ತಿಯಲ್ಲಿ ಬರುತ್ತೀರಲ್ಲವೇ? ಆಸಕ್ತಿಗೆ ಬದಲಾಗಿ ಶಕ್ತಿಯೆಂದು ತಿಳಿದುಕೊಳ್ಳಿ ಆಗ ಆಸಕ್ತಿ ಸಮಾಪ್ತಿಯಾಗುವುದು. ಶಕ್ತಿಯೆಂದು ತಿಳಿದುಕೊಳ್ಳದಿರುವುದರಿಂದ ಅನೇಕ ಪ್ರಕಾರದ ಆಸಕ್ತಿಗಳು ಬರುತ್ತವೆ. ದೇಹದ ಅಥವಾ ದೇಹದ ಪದಾರ್ಥಗಳ ಬಗ್ಗೆ ಯಾವುದೇ ಆಸಕ್ತಿ ಉತ್ಪನ್ನವಾದರೆ ಆ ಸಮಯದಲ್ಲಿ ನಾನು ಶಕ್ತಿಯಾಗಿದ್ದೇನೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಶಕ್ತಿಯಲ್ಲಿ ಆಸಕ್ತಿಯಲ್ಲಿ? ಆಸಕ್ತಿಯ ಕಾರಣದಿಂದ ಆ ಸ್ಥಿತಿಯಲ್ಲಿರಲು ಆಗುವುದಿಲ್ಲ. ಆದ್ದರಿಂದ ಆಸಕ್ತಿಯನ್ನು ನಾಶಮಾಡಿ, ಇದಕ್ಕಾಗಿ ನಾನು ಶಕ್ತಿಯಾಗಿದ್ದೇನೆಂದು ತಿಳಿಯಿರಿ.

ಮಾತೆಯರಿಗೆ ವಿಶೇಷವಾಗಿ ಯಾವ ವಿಷಯ ಬರುತ್ತದೆ? ಮೋಹ, ಮೋಹ ಯಾವ ಕಾರಣದಿಂದ ಬರುತ್ತದೆ? ನನ್ನದು ಎನ್ನುವುದರಿಂದ ಬರುತ್ತದೆ. ಆದರೆ ತಮ್ಮೆಲ್ಲರ ಪ್ರತಿಜ್ಞೆ ಏನಾಗಿದೆ? ಪ್ರಾರಂಭದಲ್ಲಿ ತಾವೆಲ್ಲರೂ ಬಂದಾಗ ತಮ್ಮ ಪ್ರತಿಜ್ಞೆ ಏನಾಗಿತ್ತು? ನಾನು ನಿಮ್ಮವನು, ನನ್ನದೆಲ್ಲವೂ ನಿನ್ನದು. ಮೊದಲ ಪ್ರತಿಜ್ಞೆಯೇ ಇದಾಗಿದೆ. ನಾನೂ ನಿನ್ನವನು ಮತ್ತು ನನ್ನದೆಲ್ಲವೂ ನಿನ್ನದು. ಹಾಗಾದರೆ ನನ್ನದು ಎಲ್ಲಿಂದ ಬಂತು? ನಿನ್ನದು ಎನ್ನುವುದನ್ನು ನನ್ನದು ಎನ್ನುವುದರಲ್ಲಿ ಸೇರಿಸಿಬಿಡುತ್ತೀರಿ. ಇದರಿಂದ ಮೊದಲ ಪ್ರತಿಜ್ಞೆಯನ್ನೇ ಮರೆತು ಬಿಟ್ಟಿರುವಿರಿ ಎಂದು ಸಿದ್ಧವಾಯಿತು. ಮೊಟ್ಟಮೊದಲ ಪ್ರತಿಜ್ಞೆಯಲ್ಲಿ ಎಲ್ಲರೂ ಹೇಳುತ್ತೀರಿ-ಹೇಗೆ ಹೇಳುತ್ತೀರೋ ಹಾಗೆಯೇ ಮಾಡುತ್ತೇವೆ, ಏನು ತಿನಿಸುತ್ತೀರೋ, ಎಲ್ಲಿ ಕುಳಿರಿಸುವಿರೋ ಅಲ್ಲಿ ಕುಳಿತುಕೊಳ್ಳುತ್ತೇವೆ ಈ ಪ್ರತಿಜ್ಞೆ ನೆನಪಿದೆಯಾ? ಹಾಗಾದರೆ ತಂದೆ ನಿಮ್ಮನ್ನು ಅವ್ಯಕ್ತ ವತನದಲ್ಲಿ ಕುಳಿರಿಸುತ್ತಾರೆ. ನೀವೇಕೆ ಮತ್ತೆ ವ್ಯಕ್ತ ವತನಕ್ಕೆ ಬರುತ್ತೀರಿ? ಪ್ರತಿಜ್ಞೆಯನ್ನು ಸರಿಯಾಗಿ ನಿಭಾಯಿಸಲಿಲ್ಲ. ಪ್ರತಿಜ್ಞೆಯಾಗಿದೆ ಎಲ್ಲಿ ಕುಳಿರಿಸುವಿರೋ ಅಲ್ಲಿ ಕುಳಿತುಕೊಳ್ಳುತ್ತೇವೆ ಎಂದು. ವ್ಯಕ್ತವತನದಲ್ಲಿ ಕುಳಿತುಕೊಳ್ಳಿ ಎಂದು ತಂದೆ ಹೇಳಿಲ್ಲ. ವ್ಯಕ್ತದಲ್ಲಿ ಇರುತ್ತಾ ಅವ್ಯಕ್ತದಲ್ಲಿರಿ. ಮೊದಲನೆಯ ಪಾರವನ್ನೇ ಮರೆತರೆ ತರಬೇತಿಯನ್ನೇನು ಪಡೆಯುವಿರಿ. ಯಾವ ಪ್ರತಿಜ್ಞೆಯನ್ನು ಮಾಡಿದ್ದೇವೆಯೋ ಅದನ್ನು ನಿಭಾಯಿಸುವುದಾಗಿ ತರಬೇತಿಯಲ್ಲಿ ಮೊದಲ ಪಾರವನ್ನಾದರೂ ಪಕ್ಕಾಮಾಡಿ, ಇದನ್ನು ನೆನಪಿಟ್ಟುಕೊಳ್ಳಿ

ತರಬೇತಿಗೆ ಬಂದ ಮಾತೆಯರು ಸಮರ್ಪಿತರಾಗಿದ್ದೀರಾ? ಸಮರ್ಪಿತರಾಗಿದ್ದರೆ ಎಲ್ಲಿಂದ ಬಂತು. ಸುಟ್ಟು ಭಸ್ಮವಾದಾಗ ಏನಾದರೂ ಉಳಿಯುತ್ತದೆಯೇ? ಏನೂ ಇಲ್ಲ. ಏನಾದರೂ ಇದ್ದರೆ ಬಾಣ ತಾಗಿದೆ ಆದರೆ ಪೂರ್ಣ ಸುಟ್ಟಿಲ್ಲ ಎಂದರ್ಥ. ಸತ್ತಿರುವರು, ಆದರೆ ಸುಟ್ಟಿಲ್ಲ. ರಾವಣನನ್ನೂ ಮೊದಲು ಕೊಲ್ಲುತ್ತಾರೆ ಆಮೇಲೆ ಸುಡುತ್ತಾರೆ. ಜೀವಂತ ಶವವಾಗಿದ್ದೀರಿ. ಆದರೆ ಪೂರ್ಣ ಸುಟ್ಟು ಭಸ್ಮವಾಗಿಲ್ಲ. ಸಮರ್ಪಣೆಯ ಅರ್ಥ ವಿಶಾಲವಾಗಿದೆ. ನನ್ನದೇನೂ ಉಳಿದೇ ಇಲ್ಲ. ಸಮರ್ಪಿತರಾದರೆ ತನು-ಮನ-ಧನ ಎಲ್ಲವೂ ಅರ್ಪಣೆ. ಮನಸ್ಸನ್ನು ಅರ್ಪಣೆ ಮಾಡಿದಾಗ ಆ ಮನಸ್ಸಿನಲ್ಲಿತಮಗನುಸಾರವಾಗಿ ಸಂಕಲ್ಪಗಳು ಹೇಗೆ ಬರುತ್ತಿವೆ(ಸೃಜನ)? ತನುವಿನಿಂದ ವಿಕರ್ಮಗಳನ್ನು ಹೇಗೆ ಮಾಡುವಿರಿ? ಮತ್ತು ಧನವನ್ನು ವಿಕಲ್ಪ ಅಥವಾ ವ್ಯರ್ಥ ಕಾರ್ಯಕ್ಕಾಗಿ ಹೇಗೆ ಉಪಯೋಗಿಸಬಹುದು? ಮೊದಲು ಕೊಟ್ಟು ವಾಪಸ್ಸು ತೆಗೆದುಕೊಳ್ಳುತ್ತೀರಿ ಎಂದು ಇದರಿಂದ ಸಿದ್ಧವಾಗುತ್ತದೆ. ತನು, ಮನ, ಧನವನ್ನು ಕೊಟ್ಟ ಮೇಲೆ ಮನಸ್ಸಿನಲ್ಲಿ ಯಾವ ಸಂಕಲ್ಪಗಳಿರಬೇಕು, ತನುವಿನಿಂದ ಏನು ಮಾಡಬೇಕು, ಧನದಿಂದ ಏನು ಮಾಡಬೇಕು ಎಂದು ಶ್ರೀಮತ ಸಿಗುತ್ತದೆ. ಯಾರಿಗೆ ಕೊಟ್ಟಿರುವಿರೋ ಅವರ ಮತದಂತೆ ನಡೆಯಬೇಕಲ್ಲವೇ. ಯಾರು ಮನಸ್ಸನ್ನು ಕೊಟ್ಟಿರುವರೋ ಅವರ ಸ್ಥಿತಿ ಹೇಗಿರುವುದು? ಮನ್ಮನಾಭವ, ಅವರ ಮನಸ್ಸು ಅಲ್ಲಿಯೇ ಇರುವುದು, ಈ ಮಂತ್ರವನ್ನು ಎಂದೂ ಮರೆಯಬೇಡಿ. ಮನ್ಮನಾಭವ ಆಗಿರುವವರಲ್ಲಿ ಮೋಹವಿರಲು ಸಾಧ್ಯವೇ? ಆದ್ದರಿಂದ ಮೋಹಜೀತ್ ರಾಗಲು ತಮ್ಮ ಪ್ರತಿಜ್ಞೆಯನ್ನು ನೆನಪಿಟ್ಟುಕೊಳ್ಳಿ. ಈ ತರಬೇತಿಯನ್ನು ಮುಗಿಸಿ ಹೋಗುವಾಗ ಯಾವ ರಪ್ಪಾ (ಗುರುತು) ಹಾಕಿಸಿಕೊಂಡು ಹೋಗುವಿರಿ? (ಮೋಹಜೀತ್) ಮೋಹಜೀತ್ ರ ರಪ್ಪಾ ಹಾಕಿಸಿಕೊಂಡರೆ ಪೋಸ್ಟ್ ಸರಿಯಾದ ವಿಳಾಸಕ್ಕೆ ತಲುಪುವುದು, ಸರಿಯಾಗಿ ರಪ್ಪಾ ಇಲ್ಲದಿದ್ದರೆ ಪೋಸ್ಟ್ ಸರಿಯಾದ ವಿಳಾಸಕ್ಕೆ ಹೋಗುವುದಿಲ್ಲ. ಆದ್ದರಿಂದ ರಪ್ಪಾ ಅವಶ್ಯವಾಗಿ ಹಾಕಿಸಿಕೊಳ್ಳಿ. ನಂತರ ಈ ಮಾತೆಯರ ಸಮರ್ಪಿತ ಸಮಾರಂಭವನ್ನು ಮಾಡೋಣ, ರಪ್ಪಾ ಹಾಕಿಸಿಕೊಂಡವರನ್ನೇ ಆಮಂತ್ರಿಸೋಣ. ಮೋಹಜೀತ್ ರಾದವರದೇ ಸಮ್ಮೇಳನವನ್ನು ಮಾಡೋಣ. ಆದ್ದರಿಂದ ಬೇಗನೆ ಸಿದ್ಧವಾಗಿ.

ಅವ್ಯಕ್ತ ಮುರಳಿ 18-09-1969.

ತ್ರೀನೇತ್ರಿ, ತ್ರಿಕಾಲದರ್ಶಿ ಮತ್ತು ತ್ರಿಲೋಕೀನಾಥರಾಗುವ ಯುಕ್ತಿಗಳು.

ಆತ್ಮಿಕ ಸ್ಥಿತಿಯಲ್ಲಿದ್ದು ಮನನ ಚಿಂತನೆ ಮಾಡಬೇಕಾಗಿರುವ ಸಂಕಲ್ಪಗಳು.

ಆತ್ಮಿಕ ಸ್ಥಿತಿ/ಯೋಗ ಸ್ಥಿತಿ.

ನಾನು ಆತ್ಮ ಸ್ನೇಹ ಸ್ವರೂಪ, ಶಿವ ಪರಮಾತ್ಮ ನನ್ನ ತಂದೆ.

1. ನಾನು ಸದಾ ಅವ್ಯಕ್ತನನ್ನು ನೋಡುವ ಆಕರ್ಷಣಾ ಮೂರ್ತಿ.
2. ನಾನು ಸಂಯಮ (ನಿಯಂತ್ರಣ)ದ ಧಾರಣೆಯಿಂದ ತಂದೆಯನ್ನು ಪೂರ್ಣವಾಗಿ ಅರಿತಿದ್ದೇನೆ.
3. ನಾನು ಸಂಯಮ ಎಂಬ ನಿಯಮದಿಂದ ದೇಹಾಭಿಮಾನವನ್ನು ನಿವಾರಿಸಿ ಕೊಂಡಿದ್ದೇನೆ.

4. ನಾನು ನೆನಪು, ಸಂಯಮ, ಸಮಯ ಈ ಮೂರು ವಿಷಯಗಳನ್ನು ನೆನಪಿಟ್ಟು ತ್ರಿನೇತ್ರಿ, ತ್ರಿಕಾಲದರ್ಶಿ ಮತ್ತು ತ್ರಿಲೋಕಿನಾಥನಾಗಿದ್ದೇನೆ.
5. ನಾನು ಯಾವುದೇ ಶರೀರ (ಚಿತ್ರ)ವನ್ನು ನೋಡಿದಾಗ ಚೈತನ್ಯವನ್ನು & ಚಿತ್ರದ ಚರಿತ್ರೆಯನ್ನು ನೋಡುತ್ತಿದ್ದೇನೆ.
6. ನಾನು ಶಕ್ತಿ ಸ್ವರೂಪದಲ್ಲಿ ಸ್ಥಿತವಾಗಿ ದೇಹ ಮತ್ತು ದೇಹದ ಪದಾರ್ಥಗಳ ಮೇಲಿರುವ ಆಸಕ್ತಿಯನ್ನು ಸಮಾಪ್ತಿ ಮಾಡಿದ್ದೇನೆ (ಆಲೋಚನಾ ಸ್ಥಾಯಿಯಲ್ಲಿ).
7. ನಾನು ಪರಮಾತ್ಮನೊಂದಿಗೆ ಮಾಡಿರುವ ಮೊದಲ ಪ್ರತಿಜ್ಞೆಯನ್ನು (ನಿಮ್ಮೊಂದಿಗೆ ಇರುತ್ತೇವೆ, ನಿಮ್ಮೊಂದಿಗೆ ಬದುಕುತ್ತೇವೆ, ನಿಮ್ಮೊಂದಿಗೆ ನಡೆಯುತ್ತೇವೆ) ಧಾರಣೆ ಮಾಡಿದ್ದೇನೆ.
8. ನಾನು ಸಂಪೂರ್ಣ ಸಮರ್ಪಣಾ ಸ್ವರೂಪ.